

Suprajit Engineering Limited

Registered Office : #100 & 101, Bommasandra Industrial Area, Bengaluru - 560 099. Tel: +91-80-43421100 . Fax : +91-80-27833279

E-mail: info@suprajit.com Web: www.suprajit.com

Corporate Identity Number (CIN): L29199KA1985PLC006934

August 25, 2025 SEL/SEC/2025-2026/35

Ref: 532509 BSE Limited

Department of Corporate Services
P. J. Towers, 25th Floor, Dalal Street,

Mumbai- 400 001

Ref: SUPRAJIT

National Stock Exchange of India Ltd.

Exchange Plaza, C-1, Block-G,

Bandra Kurla Complex, Bandra (E)

Mumbai- 400 051

Dear Sirs,

Sub: Newspaper advertisement

Please find attached the copy of Newspaper Advertisement published by the Company in 'Business Standard', English Newspaper and 'Sanjevani', Kannada Newspaper.

Kindly take this into your records.

For Suprajit Engineering Limited

Medappa Gowda. J CFO & Company Secretary

Encl: as above



ALLIED DIGITAL SERVICES LIMITED

Email: investors@alledingitut.net

SAKSHAM NIVESHAK

Nivestor Education and Protection Fund Authoring (EPFA) in line with the objectives of the
Nivestor Education and Protection Fund Authoring (EPFA) in line with the objectives of the
Nivestors Education and England Company

To the Com

All the shareholders who have unpaid unclaimed dividend or these who are required.

All the shareholders who have unpaid unclaimed dividend or these who are required update there from You Cleen (YVI) for normation details, are requested to download the XYC up of at 1 on 1 of 1 nn s. 1 for n the 1 for 1 loving on we bit in the hards who will not the shareholders and the shareholders departed with the shareholders. All the shareholders and the shareholders. All the shareholders are shareholders and the shareholders and the shareholders and the shareholders. All the shareholders are shareholders and the shareholders are shareholders and the shareholders are shareholders. All the shareholders are shareholders and the shareholders are shareholders and the shareholders are shareholders. All the shareholders are shareholders are shareholders and the shareholders are shareholders. All the shareholders are shareholders are shareholders and the shareholders are shareholders. All the shareholders are shareholders are shareholders and the shareholders are shareholders. All the shareholders are shareholders are shareholders are shareholders are shareholders. All the shareholders are shareholders are shareholders are shareholders are shareholders. All the shareholders are shareholders are shareholders are shareholders. All the shareholders are shareholders are shareholders are shareholders are shareholders. All the shareholders are shareholders are shareholders are shareholders are shareholders. All the shareholders are shareholders are shareholders are shareholders are shareholders. All the shareholders are shareholders are shareholders are shareholders are shareholders. All the shareholders are shareholders are shareholders are shareholders are shareholders are shareholders. All the shareholders are shareholders are shareholders are shar

For Allied Digital Services Limite

Knyati Shai Company Secretar nbership No: A2807



Registered Office: N. 123201UP2001PLC209751

Registered Office: N. N. 26, 25, 21 to 28, Parsun, Jindal Nagar, Pancisheel Nagar, Hapur, Uttar Pradesh, India, 201015

Tel. No.: +91 120 5646870; Website: www.salasarferbno.com

NOTICE

NOTICE

Notice is hereby given pursuant to the provision of Section 124(6) of the Companies Act
2013 (The Act) read with the Investor Education and Protection Fund Authorit,
Accounting, Aucht, Irraske and Refund [News, 2016 as amendment and between to,
Interient dividend declared during the Financial Year 2017-18 which remained undarized
along with corresponding shares on which thi/dword was undarized for a period of sever
consecutive years, both were due to be transferred to Investor Education and Protector
fund" (IEPP) Authority on 18 'December, 2014. He Rules, the Company has already
communicated individually to the concarned shareholders whose them share and dividend are
tales to be transferred to IEPP Authority under the said Rules for fatking appropriate
cathorily and the details of such shareholders were uploaded on the website of the
Company at www.salastandchn.com.

on youthy are wewn salessanded.noo.com

If date, any valid dainn for the rundlamed dividend and shares, as aforesaid, has not be cleaved by the Company, Further, the aforesaid shareholders are again requested by the Company. Further, the aforesaid shareholders are again requested ubmit their valid claim within 2 days i.e. on or before 25° August, 2025. After that, formany will proceed to tharseft her relevant Shares in favour of IEEP without any florid. Shareholders may note that subsequent to such transfer of relevant shares to IE.

If there houselders with the constanting the subsequent of the such transfer of relevant shares to IE.

usua Lery.

But a present shareholders can claim the shares from IEPF Authority by making a cation in the prescribed e-from IEPF-5 online and sending the physical copy of the duty signed is por the specimen signature recorded with the Company/RTA, other requisite documents enumerated in e-form IEPF-5, to the Nodal Officer/RTA of the requisite documents enumerated in e-form IEPF-5, to the Nodal Officer/RTA of the representation of the re

For claiming unclaimed unvalue unisterred to IEPF pursuant to the said Rules.

For claiming unclaimed 'unpaid dividend, shareholders may contact with the Company
Kh. No. 265, 281 to 288, Parsaun, Jindal Nagar, Panchsheel Nagar, Hapur, Uttar Prades
India. 201015.

Place: Hapur Date: 22.08.2025

Sd/-Mohit Kumar Goel Company Secretary and Compliance Officer



Incredible Industries Limited

CIN : L27 100/W3 1979PL C032200

Regd. Office : 14. Neálj Sikhas Read : 2d Floror Klókata-700 001

Phone: 033-2243 4355, Fax: 033-2242 855

Corp. Office : Lansdowne Towers, 271 A, Sarat Bose Road, Kolkata-700 02

Phone: 033 9638 4700, Fax: 033 9638 4720

Website : www.inreddiblendustfers.com, in.-fmail: investorsil@iigroup.co.ir

NOTICE OF THE 46[™] ANNUAL GENERAL MEETING TO BE HELD THROUGH VIDEO CONFERENCING AND INFORMATION ON BOOK CLOSURE DATE

VIDEO CONFERENCING AND INFORMATION ON BOOK CLOSURE DATE.

VIDEO CONFERENCING AND INFORMATION ON BOOK CLOSURE DATE.

VIDEO CONFERENCING AND INFORMATION ON BOOK CLOSURE DATE.

VIDEO CONFERENCING CONFERE

d procedure for remote e-voting, attending the 46° AGM through VC/OAVM and or all the Shareholders holding shares in Dematerialized mode, Physical mode are reholders who have not registered their e-mail address, is provided in the Notice If your Enail ID is already registered with the Company / Depositories / Registrar an Transfer Agents (Registrar), login details for e-voting are being sent on your registere email address.

In case, Members have not yet registered their e-mail addresses, PAN and phone num are requested to follow the process mentioned below-

are requested to follow the process mentioned below.

Jo Members belowing shares in physical mode are requested to addresses. PML and phose named with the Commany's Registrate and the process of the pr

ink for updation of PAN-https://mdb.inform Members Holding Shares in demalate/allazed mode are requested to registerlupdate their mail addresses, PAN and phone number with the relevant Depository Participants. case of an any queries. Share Holder er may write to the Company at estessinsilializarupu.co.in sessant to Section 51(1) of the Companies Act, 2013, the Shareholders may note that the pagister of Members and the Share Transfer Books of the Company will remain closed most bandley. Speciment 73, 2025 or Hongs, Speciment 97, 2025 (bind days notives); to to be noted that no divident had been recommended by the Board of Directors of the mayney for the Financial of the Ending on Member 31, 2025.

.5. For Incredible Industries Limite

Sd/-Bharat Agarwal Company Secretary and Compliance Officer

ଓ CSB Bank

NOTICE

Notice is hereby given that the following Share Certificates issued by the Bank are reported to ave been lost, destroyed, misplaced or stolen and the registered holders thereof have applied to

the Bank for the issue of duplicate share certificates.						
SI. No	Name Of The Shareholder	Folio Number	Share Certificate No.	Distinctive Numbers	No. of Shares	
1	MURALIDHARAN N	M33297	92425 - 92439	8366762 - 8368261	1500	

The public are hereby warned against purchasing or dealing with the above certificates in any manner. Any personsj who has/have a claim in respect of the said shares should lodge such claim or claims at the Registered Office of the Bank within FIFEED NAS from the date of publishing this notice, failing which the Bank will proceed to issue Letter of Confirmation in lieu of duplicate Share Certificates in respect of the said shares.

CSB BANK Limited Regd. Office: "CSB Bhavan" St. Mary's College Road, Post Box No.502, Thrissur - 680 020, Kerala, India Tel:+91 0487 2333020 Fax: 0487 2333764 I Website: www.csb.co.in [E-mail: investors@csb.co.in, Corporate Identity Number: L65191KL1920PLC000175

sanoti

SANDFI INDIA LIMITED

Sanofi House, CTS No.117-8, LST Business Park, Saki Vihar Foad, Powal, Munthal - 400 072.

Corporate Identilly Number: 1.24238MH1956ID.009794

Tel. No.: +91(22) 2803 2000 • Fax No.: +91(22) 2803 2839 • Website: www.sanofiindaild.com • Email: ion

NOTICE TO SHAREHOLDERS

100 Days Campaign of the Investor Education and Protection Fund (IEPF) Authority (28 July 2025 – 06 November 2025): "Saksham Niveshak" To Facilitate Dividend Claims and KYC Updates, preventing Transfer of Unpaid / Unclaimed dividends to Investor Education and Protection Fund

Notice is hereby given in terms of requirements of Section 124(b) of Companies Act, 2013 read with the provisions or investor Education and Protection Fund Authority (Accounting, Audit, Transfer and Refund) Raises, 2015, (the Rules) and anneximents therefun, confided by the Minstsy of Corporate Marias. The Company is required to Transfer all shares in responsion of which dividend has not been paid or claimed by shareholders for seven consecutive years or more to the Dematt account of the Investor Education and Protection Turn (IEEEPP Authority).

to the Invessor Cookanin and Procession in our Liv Producting.

To prevent Transfer of Unpaid / Unclaimed dividends to EPF Authority, and to claim the outstanding dividend am is transferred to the IEPF Authority, shareholders are requested to please update their KYC details as follows:

1. For shares held in demat form: Update KYC details with your Depository Participant.

For shares held in physical form: Submit the applicable ISR forms (Available at Company's website Shareholder's Come - Sandfi India) along with supporting documents to Company's Register & Share Transfer Agent (RTA) - MIRC Intime India Physical Limited or to the Company at the addresses given below or through an email or Upload via MUFPs specified in this part of the Company of the Addresses of the Company of the Addresses of t

For any queries, please contact

MUFG INTIME INDIA PRIVATE LIMITED

(Formerly Link Intime India Private Limited)
C-101, 247 Park, L.B. S. Marg, Vikhroli (West),
Mumbai - 400 083. Tel. No: +918108116767
E-mail: rnt.helpdesk@in.mpms.mufg.com
Website: www.in.mpms.mufg.com

SANOFI INDIA LIMITED

Sanofi House, C.T.S. No 117-B, L&T Business Park, Saki Vihar Road, Powai, Mumbal - 400 072.

Tel. No: 022-28032000

E-mail: igrc.sii@sanofi.com

For Sanofi India Limite

Arjun Thakka

Company Secretary and Com



Place: Mumbai Date: 22 August, 2025

ARSS INFRASTRUCTURE PROJECTS LIMITED

Registered Office: Plot No.: 38, Sector-A, Zone-D, Mancheswar Industrial Estate, Bhubane 751010, Odisha, India, CIN: L141030R2000PLC006230, Tel No.: +91-0674-2602763, Email: cs⊘arssgroup in, Website: www.arssgroup.in

E-mail: cs@arsagroupin. Website: www.arsagroupin.

NOTICE OF THE 261" ANNUAL GENERAL MEETING OF THE COMPANY TO BE CONVENED

THROUGH VIDEO CONFERENCING (VC) OR O'THER AUDIO VISUAL MEANS (OAVM).

Notice is hereby gines that 25" Annual General Netering (AdA) of ASS [Instancture Projects Limited will be held through video Conference (VC)/Other Audio Visual Means (OAVM) on Wednesday 42" September, 2025 at 1.100 Aud.

(ST) fortranced the business as set out in the Notice of AdM, which is being cicilated for convenient the AGM in company and together with the business as the circulars No. D8/2024 disted September 19, 2024 issued by Ministry of Corporals Affairs (*MCA)* and September and Exchange Board of India (*SEBT) Video its latest circular No. SEBM-DO/CFD/CFD-PD-2PO/LP0/2024/133 and September 19, 2024 read together with fall other previous circulars issued by SEBI in this regard (*SEBT) Circular No. D8/2024 disable provisions of the Companies Act, 2013 and Securities and exchange Board of India (*SEBT) video scrulars issued will be set forth in the Notice calling the AGM, without the presence of the members at a common venue. The deemed venue for the AGM shall be registered office of the company.

the company.

In a condition with the alloresaid circulars, Notice of 25% AGM along with Annual Report 2024-2025 including financial statements will be sent only by electronic mode to those members whose email addresses are registered with the Company. Depositories in due course of time and the same shall also be available on the company's versible www.arssgroup.in. Depositories in due course of time and the same shall also be available on the company's versible www.arssgroup.in. weekled of the Slock Echanaps is. Be SL Limited and National Slock Echanaps of India Limited at www.bssindia.com and www.nssindia.com expectively and the AGM Notice shall also be available on the versite of NSDL (agency for providing the e-vioring and Parrotice E-voring lacibly) in. www.voring.resid.com. Members can attend and perincipate in the AGM Members and addressed the company of the Company with Annual Report shall be made available will be sent at heir registered address. The physical copy of the Notice along with Annual Report and be made available by the members before in the same in writing to the company.

Members holding shares in chassival from which were developed and consistent data.

to the company.

Members holding shares in physical form, who have not registered their e-mail address may get their e-mail address and mobile rumber registered with Bigshare Services Private Limited (RTA), by furnishing Form ISR-1, Form ISR-2 and in the Israel Services Private Limited (RTA), by furnishing Form ISR-1, Form ISR-2 and in the said forms to Bigshare Services Private Limited (RTA) at Office No. 58-2, 6th Floor, Privade Business Park, Natch Antra Centre, Mehacial Cacves Road, Ancher (East) Muntal 400093. Alternatively shareholders may send the obly filed forms by email to Bigshare at investor of bigshare/online.com or uplead on their web portal https://www.bigshareonline.com/services-are-furnishing-investor-furnishing-investo

Nembers will have an opportunity to cast their vote(s) remotely on the businesses as set forth in the Notice of the AGM Nembers will have an opportunity to cast their vote(s) remotely on the businesses as set forth in the Notice of the AGM rough; remote e-voting. The manner of remote e-voting for members holding stares in Gernaterialised mode, physical note and members with have not registered their email addresses is provided in the Notice of the AGM. The facility for -voting, will also be provided gurner of e-voting facility (remote e-voting) to all its members to cast their votes through remote -voting, will be able to vote during the meeting. The company is providing remote e-voting facility (remote e-voting') to all its members to cast their votes on all sesolutions as set out in the Notice of AGM. Additionally, the company is providing the facility of voting through e-voting years during the AGM (e-voting). Detailed prosedure for remote e-voting / e-voting is provided in the Notice of AGM. In case of any query / grievance with respect to Remote E-voting, members may refer to the Frequentity Asked used into 18DL's e-voting website or contact: J. W. Armit Vishal, PAY, NSDL, Trade Voting', X- Wing, 4th Floor, Kamala Milis Compound, Lower Parei, Mumbal 400 013 at to If the no. - E-voting Helpdask CG2 4898 7000, Cg2 2499 7000 or at E-mail ID : e-voting@enal.com. D. Mancheswar

at toll free no. – Evoling Helpdesk. 022 4886 7000, 022 2499 7000 or at E-mail ID: evoling-persalico.in
(b) Mr. Präkash Chhigier, Company Secretar, ARSS Infrashructure Projects Limited, Plo-133, Sector A, Zone-D, Mancheswa
Industrial Estatis, Brubtaneswar-1500 of a teleption or so. 054-2602753 or e-mail at set Sarsgroup.in
Industrial Estatis, Brubtaneswar-1500 of a teleption or so. 054-2602753 or e-mail at set Sarsgroup.in
Fragster of Members and Share Transfer Book of the Company will reman losed from Wednesday, 77l
September, 2025 in Wednesday, 24h September, 2025 (orbit days inclusive) for the purpose of Article
The above information is being assed for the information and benefit of all the members of the Company and is in
compliance with MiCA Circulates and Secto Circulates.

Place : Bhubaneswa Date : 22.08.2025

By Order of the Board/Resolution Profession For ARSS Infrastructure Projects Ltd. Sd/-

NOTICE

SBI MUTUAL FUND TRANSFER OF UNITS
SBI ESG EXCLUSIONARY STRATEGY FUND (PREVIOUSLY KNOWN AS SBI MAGNUM EQUITY ESG
FUND/SBI MAGNUM EQUITY FUND/SBI MAGNUM MULTIPLIER SCHEME 1990)

1 OND OD MACHON EQUITY OND OD MACHON MOETH ELEPTOTICINE 1330)										
Folio No.	Scheme	Transferor	Transferee	No. of Units	Certificate No.		Distinctive No(s)		Transfer Deed Date	Intimation Sent to Both Transferor & Transferee
					From	То	From	To		
70134526	SBI ESG Exclusionary Strategy Fund	Ashwin Trading & Investments P Ltd	Veena Mittal	200	944904	944905	94490301	94490500	18-05-1992	16-07-2025

For any claim in respect of the units, the transferor should communicate to the company at the Registered Office within fifteen days from the date hereof. The Company would not assume any responsibility for the objections received after the expiry of fifteen days and the Company will carry out transfer process.

For SBI Funds Management Limited

Date: August 21, 2025

Nand Kishore Managing Director & CEO

Asset Management Company: SBI Funds Management Limited (A Joint Venture between SBI & AMUNDI) (CIN: U65990MH1992PLC065289) Trustee: SBI Mutual Fund Trustee Company Pvt. Ltd. (CIN: U65991MH2003PTC138496) Sponsor: State Bank of India Regd Office: 9th Floor, Crescenzo, C – 38 & 39, G Block, Bandra-Kurfa Complex, Bandra (E) Mumbai – 400051 Tel: 91-22-61793000 • Fax: 91-22-67425687 • E-mail: partnerforlife@sbimf.com • www.sbimf.com Mutual Fund investments are subject to market risks, read all scheme related documents carefully.

MIRZA INTERNATIONAL LIMITED

CIN: L19129UP1979PLC004821
Registered Office:: A 71, Sector 136, Noida 201 301, Uttar Pradesl
Tel.: + 91 120 7158766
Website: www.mirza.co.in; E-mail:compliance@mirzaindia.com

SPECIAL WINDOW FOR RE-LODGEMENT OF TRANSFER REQUEST OF PHYSICAL SHARES

Pursant to SEBI Circular No. SEBI/HO/MIRSD/MIRSD-Poli/P/CIR/2025/97, dated July 2, 2025, the Company is pleased to offer one-time special window for physical shareholders to submit re-lodgment requests for the transfer of shares. The Special Window is being opened for a period of six months, from July 7, 2025 to January 6, 2026 and is applicable to those cases where original share transfer requests were lodged prior to the deadline of April 1, 2019 and were returned / unattended or rejected due to deficiencies in documentation, process or any other reason. The shares re-lodged for transfer will be processed only in demarterialised from during this window. Eligible shareholders may submit their transfer requests along with requisite documents to the Company's Registrar and Share Transfer Agent (R1A) as Kfrinch L Imited, Kfrin Technologies Limited, Selenium, Tower B, Plot No- 51 & 32, Financial District, Nanakramguda, Hyderahad-500 032 Telangana, India.

UPDATE KYC AND CONVERT PHYSICAL SHARES INTO DEMAT MODE

The shareholders who are holding shares in physical form are requested to update their KYC and also requested to convert their physical share certificates into dematerialized form (electronic form). The shareholders are also requested to claim their unclaimed dividend amounts, otherwise, the same will be transferred to Investor Education and Protection Fund Authority (IEPFA) after expiry of seven years along with the Shares thereon timely.

Date : August 22, 2025 Place : Noida (Harshita Nagar) Company Secretary & Compliance Officer

GEECEE

GEECEE VENTURES LIMITED

CIN-L24249MH1984PLC032170

Regd. Office: 209-210, Arcadia Building, 2nd Floor; 195, Nariman Point, Mumbai- 400 021

Tel. No. 91-22-40198600, Fax No. 91-22-40198650, email: geecee investor@gcvl.in

NOTICE OF THE FORTY-FIRST (41st) ANNUAL GENERAL MEETING

NOTICE In the proper that the Forty-First (14) Annual Senson Meriting (16) of Geocae Ventures in intelled (16) on MOIDE is bettery given that the Forty-First (14) Annual Senson Meriting (16) of Geocae Ventures intelled (16) on Moine Ventures (16) on Mo

(Listing Obligations and Requirements) Regulations, 2015 ("SEBI Listing Regulations") to frainsact the business as set out in the notice convenient (the "ADM").
In compliance with the MCA Orrulars and SEBI Circulars, the Notice of the AGM along with the Annual Report for the financial you for 2024 25 will be sent electronically to those members whose e-mail addresses are registered with the Company Depositories Participants ("DF"s")/Registeria and Share Transfert Agent Viz. MUFS infirmle India Private Limited ("RIA").
The Notice of the AGM and the Annual Report for the financial year 2024-25 will also be meads aroundable on the website of the company of www.geceeventures.com. website of the Stock Exchanges i.e. SSE Limited and National Stock Exchanges of India United at your benefits and participate in the India ("RIA").
The Notice of the AGM and the Annual year identification of the Stock Exchanges i.e. SSE Limited and National Stock Exchanges of India Members can attend and participate in the India ("Nation") and Participate ("Nation") are sent to the India of India ("Nation") and India ("Nation") are sent to the India ("Nation") and Regulation 44 of the Listing Regulations, as amended and the MCA ("Creatias, the Company will provide the facility of render of Volta) in the India ("Nation") and Regulation 44 of the Listing Regulations, as amended and the MCA (Creatias, the Company will provide the facility of render of Volta) to its Members in respect of the business to be transcaled at the AGM and for this purpose of remote e-Voltago that is Members in respect to the business to be transcaled at the AGM and for this purpose of the India ("Nation") and Regulation 44 of the Listing Provide the Company Secretarias ("On equility and of the Company Secretarias ("On e

ı	Commencement of e-Voting	Monday, September 15, 2025 from 9.00 a.m. (IST)			
ı	End of e-Voting	Wednesday, September 17, 2025 Upto 5.00 p.m. (IST)			
l	Record Date for Dividend	Wednesday, September 03, 2025			
to the state of th					

As per the provisions of income tax income-tax Act, 1961, ("The IT Act") as amended by the Finance Act, 2020, mandates that divided and or distributed by a company on or after April 1, 2020 shall be tearble in the hands of inembers at a prescribed rates. The detailed communication regarding 10% of widered to give brided or the verbale of the company at yeave geoceaemures, communication regarding 10% of widered on the verbale of the company at yeave geoceaemures, communication regarding 10% of the company at yeave geoceaemures, communication of the company and the proposition of the company and the proposition of the company and the proposition of the company and the company and the proposition of the company and the company and the proposition of the company and the company secretary at the above mentioned entail and dress or the registered office address. Here the condens of the company Secretary at the above mentioned entail and dress or the registered office address. Here the condens and instructions for costinue of ASMM "Through "CACOAM" in and decided procedure and instructions for costinue." ASMM "Through "CACOAM" in and decided procedure and instructions for costinue." ASMM "Through "CACOAM" in a decided procedure and instructions for costinue."

Write till the company sections y as the subsect memors that the company sections of a line procedure and instructions for joining ("ABM") through ("VC(DAVM") and detailed procedure and instructions rotes through remote e-voting or e-voting during the AGM for all Members (including the Members holding shares form) viviose e-mail addresses are not registered with the ("PPs")/("Company")/("RTA") are stated in the Notice.

Darshana Jain Company Secretary and Compliance Officer

SUPRAJIT ENGINEERING LIMITED

Suprajit CIN: 1298/A1985/100834

GN: 1298/A1985/100834

Foliority Tollor 10, 10 & 101, 10mmasandra Industrial Area, Bengaluru-560 098

Telephone: +91-80-43421100,

Emall: investors@suprajit.com, Web: www.suprajit.com

NOTICE OF 40TH ANNUAL GENERAL MEETING

obice is hereby given that the 49th Annual General Meeting ("AGM") of Suprajit Engineering Limited ("the ompany") will be held on Saturday, September 13, 2025 at 2.30 PM (BT) through Video Conferencing ("VC") on the Audio-Visual Means ("CAVM") in accordance with the applicable provisions of the Companies Act, 2013 (the 2ft, General Circular no. 19/2024 dated September 19, 2024 and other relevant Circular sissued by the Ministry or orgorate Affairs and Circular No. SEBI/HO/CFD/CFD-PoD-2/P/CIR/2024/133 dated October 03, 2024 and other elevant Circulars issued by Securities and Exchange Board of India (hereinafter collectively referred to as "th Circulars"), to transact the businesses as set out in the Notice of Annual General Meeting (AGM) dated May 28, 2025.

The Notice of the AGM along with the Annual Report 2024-25 has been sent on August 22, 2025 only by electronic on a coordance with the Circulars, to all the Members whose email IDs are registered with the Company Depository Participants Registers 4 Share Transfer Agent. The Notice of AGM and Annual Report 2024-25 shall also be made available on the website of the Company at www.suprajit.com, website of Stock Exchanges i.e. www.nseindia.com / www.bseindia.com, and also on the website of Central Depository Services (India) Limited (CDSL) at www.evotingindia.com.

LOUSL, at www.evoirignidia.com.
In compliance with Section 108 of the Companies Act, 2013 read with Rule 20 of the Companies (Managemin and Administration) Rules, 2014, as amended from time to time and Regulation 44 of SEBI (Listing Obligations and Disclosure Requirements) Regulations, 2015, the Company is providing remote e-voting facility to all the Members to assist their voles on all the resolutions as set out in the notice of AGM. Detailed procedure for remote e-voting is provided in the Notice of the AGM.

The Shareholders may note the following:

a) Shareholders will be provided with the facility of remote e-voting to cast their votes electronically on the resolutions set forth in the Notice of AGM, using electronic Voting system (e-voting) facility to be provided by CDSL. The instructions for remote e-voting for shareholders holding shares in electronic mode / physical mode and for shareholders, who have not registered their email addresses, are provided in the Notice of AGM.

 b) A letter providing the weblink of the Annual Report for the Financial Year 2024-2025 will be sent to those shareholders who have not registered their email address with the Company/Depositories. voting Rights shall be in proportion to the Equity Shares held by the Members as on September 6, 2025 ("Cut-Of

³/ Remote e-voting commences on Tuesday, September 9, 2025 at 9.00 AM IST and ends on Friday, September 12 2025 at 5.00 P.M. IST. During this period, Members holding shares either in physical or in de-matediazed form as or the Cut-off tade may cast their votes electronically. The remote e-voting module shall be disabled by CDSI, for voting the Cut-off tade may cast their votes electronically. The remote e-voting module shall be disabled by CDSI, for voting the cut-off tade in the

e) Those Shareholders, who will be present in the AGM through VC / OAVM facility and have not cast their vote on the Resolutions through rends e-voting and are otherwise not barred from doing so, shall be eligible to vote through remote e-voting system during the AGM.

) Shareholders who have cast their votes by remote e-voting prior to AGM may also attend / participate in the AGM hrough VC/ OAVM but shall not be entitled to cast their votes again.

3) The manner of voting remotely for members holding shares in dematerialized mode, physical mode and for members who have not registered their email addresses is provided in the Notice of the AGM.
1) Shareholters how have not registered their email addresses is provided in the Notice of the AGM.
1) Shareholters how have not registered their email it with the RTM Depository, may follow following instructions to register their email it does not to get the Notice of AGM and Annual Report: For Physical please provide necessary details like Folio No., Name of shareholder, scanned copy of the

snarenoiders	Share certificate (from and back), PAN (self-attested scanned copy of PAN card), PADHAR (self-attested scanned copy of Aadhaar Card) Company (investors@suprajit.com) / RTA (frg@integrated.com)
For Demat	please provide Demat account details (CDSL-16 digit beneficiary ID or NSDL-16 digit DPID +
shareholders	CLID), Name, client master or copy of Consolidated Account statement, PAN (self-attested
ľ	second copy of DAN cord). AADHAR (solf attested second copy of Andhans Cord) to

Scanned copy of PAN Cardy, ALDMAN (self-attessed scanned copy of Audman Cardy to Company (investors@suprajit.com) (RTA (regionegrated.com)) (RTA (regionegrated.com)) (RTA (regionegrated.com)) in case of any queries, the Members may refer "Frequently Asked Questions (FAQs)" for members and in roting Manual for members available at the download section www.evotingindia.com or write an em o helpdesk.evoting@cdslindia.com.

For Suprailt Engineering Limited Medappa Gowda J Company Secretary & Compliance Offic

Place : Bengaluru Date : August 22, 2025

ಹಸಿರೀಕರಣ ಮೂಲಕ ಬಾಲ್ಯ ವಿವಾಹ ನಿಷೇಧ ಮಾತನಾಡಿ,ಹಸಿರೀಕರಣದಮೂಲಕ

ಶಿವಮೊಗ್ಗ, ಆಗಸ್ಟ್ 23– ಗಿಡ ನೆಡುವ ಕಾರ್ಯದ ಮೂಲಕ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆಗಳ ಜಾಗೃತಿ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಸ್ಮರಣೆ ಮಾಡುವ ವಿನೂತನ ಕಾರ್ಯಕ್ರಮವನ್ನು ಶಿವಮೊಗ್ಗ ತಾಲೂಕಿನ ಅಬಲಗೆರೆ ಗಾಮ ಪಂಚಾಯ್ತಿ ಆಡಳಿತ ನಡೆಸುತ್ತಿದೆ.

------ ಅವರ ರ ಅಹನಾಲ್ತವೆ. 79 ನೇ ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ಹಾಗೂಮಹಿಳಾ ದಿನಾಚರಣೆ ಆಂಗವಾಗಿ ಕಳೆದ ಕೆಲ ದಿನಗಳಿಂದ ಗ್ರಾಮ ಪಂಚಾಯ್ತಿಯ ವಿವಿಧೆಡೆ ಹಸಿರೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಆಗಸ್ಟ್ 22 ರಂದು ಬಸವನಗಂಗೂರು ಗಾಮದ ಕರ್ನಾಟಕಗೃಹಮಂಡಳಿಬಡಾವಣೆಯ ಉದ್ಯಾನವನಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯಿ ಅಧ್ಯಕ್ತೆ ಭಾಗ್ಯ ಹೊಸಟ್ಟಿ ಅವರು ಗಿಡ ನಡುವ



ಜಾಗೃತಿ ಮೂಡಿಸಲು ಹಾಗೂ

_ ಸರಿಸಲು ಹಸಿರೀಕರಣ ಕಾರ್ಯ

ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಕೀಲರಾದ ಮಂಜುನಾಥ್ ಅವರು

್ರ ಸದಸ್ಯರು ತಮ್ಮ ಅಳಲು ತೋಡಿ–

ಪತ್ರಿಕಾಹೇಳಿಕೆ ನೀಡಿರುವ ಅವರು

ತಾಲೂಕು ಕಸಬಾ ಹೋಬಳಿ

ತಾಲ್ಲೂಕು ಕಿಸಬಾ ಹುಣಬಳ ಕೂತಾಂಡಹಳ್ಳಿ ಗ್ರಾಮದ ಸರ್ವೆ ನಂ.83ರಗೋಮಾಳಜಮೀನಿನಲ್ಲಿ

ನಮ್ಮ ಮುತ್ತಾತ, ತಾತ, ತಂದೆಯ ಕಾಲದಿಂದಲೂ ಸುಮಾರು ಎರಡೂ

ಕೊಂಡಿದಾರೆ.

ಲೆಕ್ಕ ಪರಿಶೋಧಕರು ಹಾಗೂ

ನೆಡಲಾಗುತ್ತಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಕುರಿತಂತೆ ಜನರಲ್ಲಿ ನೀಡಿದರು. ನಂತರ ಮಾತೆನಾಡಿದ ಅವರು ಸ್ವಾತಂತ್ರ್ಯ ದಿನಾಚರಣೆ ವೇಳೆಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಗ್ರಾಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಮಹನೀಯರ ಕಾರ್ಯ ಪಂಚಾಯಿ ಒಕ್ಕೂಟ, ಮಹಿಳಾ ಸ್ವಸಹಾಯಸಂಘ,ಗ್ರಾಮಪಂಚಾಯ್ತಿ ಆಡಳಿತದ ಸಂಯುಕ್ತಾಶ್ರಯದಲ್ಲಿ ಹಸಿರೀಕರಣ ಕಾರ್ಯಕಮ ಅನುಷ್ಠಾನಗೊಳಿಸಲಾಗಿದೆ ಎಂದರು. ಗ್ರಾಪಂ ಪಿಡಿಓ ರಾಜಪ್ಪ ಅವರು

ಜನರಿಗೆ ಪ್ರಮುಖ ಕಾಯ್ದೆ ಗಳ ಬಗ್ಗೆ ಅರಿವು ಮೂಡಿಸುವ ಹಾಗೂ ದೇಶದ ಸ್ವಾತಂತ್ರ್ಯಹೋರಾಟದ ಮಹತ್ವದ ಬಗ್ಗೆ ನಾಗರೀಕರಿಗೆ ತಿಳಿಸಲು ಮುಂದಾಗಿರುವ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತದ ್ರ ಕ್ರಮ ಸ್ವಾಗತಾರ್ಹ. ಜಿಲ್ಲೆಯ ಎಲ್ಲ ಗ್ರಾಪಂಗಳು ಈ ರೀತಿಯ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅಬ್ಬಲಗೆರೆ

ಗ್ರಾಮ ಪಂಚಾಯ್ತಿ ಸಿಬ್ಬಂದಿ ಸಂದೀಪ್, ಕೆಹೆಚ್'ಬಿ ಪ್ರೆಸ್ ಕಾಲೋನಿನಿವಾಸಿಗಳಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ಜಿಎಂ ರಾಮಚಂದ್ಯ ಅದ್ಯಕರಾದ ಪತ್ರಕರ್ತ ಬಿ ರೇಣುಕೇಶ್, ಮುಖಂಡರಾದ ಕುಶಕುಮಾರ್, ಗುರುಚರಣ್, ಗೋಪಾಲ್ ಪೂಜಾರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶಮಿಸಲು ಕರೆ

ಮಾಲೂರು ಆ22: ಮಾಲೂರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೆಚ್ಚಿನ ಆಧ್.ತೆ ನೀಡಿರುವ ಹಿನ್ನಲೆಯಲ್ಲಿ ನಿಮ್ಗ ಸೇವೆಯನ್ನು ಪರಿಗಣಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಲಿಂಗಾಮರ ಅಧ್ಯಕ್ಷ ಎಂ. ಕೃಷ್ಣಪ್ಪ(ಕಿಟ್ಟಿ), ಶೆಟ್ಟಿಹಳ್ಳಿ ರಾಮಮೂರ್ತಿ, ಅವರನ್ನು ನೇಮಕ ಮಾಡಿದ್ದು, ಮುಂಬರುವ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು

ಸಂಜೆ 😭 ಹಾಣಿ

ಬೆಂಗಳೂರಿನ ವಿಧಾನಸೌಧದ ಉಪಮುಖ್ಯಮಂತ್ರಿಡಿ.ಕೆ.ಶಿವಕುಮಾರ್ ಅವರ ಕಚೇರಿಯಲ್ಲಿ ಶಾಸಕ --- ರಾಜ್ಯಂಯಲ್ಲ ಶಾಸಕ ಕೆ.ವೈ.ನಂಜೇಗೌಡರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅದಕಗಾಗಿ ಆಯೆಯಾಗಿರುವಲಿಯಾಸುಗಳಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೃಷ್ಣಪ(ಕಿಟಿ), ಹಾಗೂ ಶೆಟ್ಟಿಹಳ್ಳಿ ರಾಮಮೂರ್ತಿ ಅವರಿಂದ ಅಭಿನಂದನೆ ಸ್ವೀಕರಿಸಿ



ಕ.ವೃ.ನಂಜಗಗಡೆಯ 2 ಬಾರ ತಾಲೂಕಿನಿಂದ ಆಯ್ಕೆಯಾಗಿದ್ದಾರೆ. ಅಲ್ಲದೆ, ಅವರ ನೇತೃತ್ವದಲ್ಲಿ ಹಲವುಚುನಾವಣೆಗಳು ನಡೆದಿದ್ದು, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಬಹುತೇಕ ಹುದ್ದೆಗಳಲ್ಲಿ ಪಕ್ಷದ ಅಭ್ಯರ್ಥಿಗಳುಕಾರ್ನವಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಲಿಂಗಾಮರ ಎಂ.ಕೃಷ್ಣಪ್ಪ(ಕಿಟ್ಪಿ),

ಮಾಡಿಕೊಳ್ಳಲು ನಾನು ಅನೇಕ

ಜೊತೆಗೆ ಸಮಯಾವಕಾಶವನು

ನೀಡಿ ಎಂದು ಮನವಿ ಮಾಡಿದರು

ಈ ಜಮೀನು ಬಿಟ್ಟು ನಮಗೆ ಬೇರೆ

ಸ್ಥಳವಿಲ್ಲ. ನಮ್ಮ ಕುಟುಂಬ ಬಾಳಿ ಬದುಕಬೇಕಾದರೆ ಈ ಜಮೀನು ನಮಗೆ ಅವಶ್ಯಕ. ಆದ್ದರಿಂದ ಸರ್ಕಾರಸಹಾಯಮಾಡಿಜಮೀನು

ಉಳಿಸಿಕೊಡಬೇಕು.ಇಲ್ಲವಾದಲ್ಲಿ ಪಾಣ

ಕಳೆದುಕೊಳ್ಳುವುದೇ ನಮಗೆ ದಾರಿ ಎಂದು ಮರುಕ ವ್ಯಕ್ತಪಡಿಸಿದರು.

ಈಸಂದರ್ಭದಲ್ಲಿರೈತಕುಟುಂಬಸ್ಥರು ಶಾಗೂ ಗ್ರಾಮಸ್ಥರು ಇದ್ದರು.

CHANGE OF NAME

, RAKESH KUMAR SHANTILAL JAIN, R/at

No.2/3, 3rd Floor, Upper Pipe Line Road, Behind R.V.

Apartment, Seshadripuram

Bangalore-560020. Hav changed my name to RAKESH KUMAR, vide affidavit dated:22-08-2025. Sworn

pefore Notary K.V.MAN

ಕಾರ್ಯಕರ್ತರಾಗಿ ತಾಲೂಕಿನಲ್ಲಿ ಪಕ್ಷವನ್ನು ಪಕ್ಷಾತೀತವಾಗಿ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಲಿಂಗಾಮರ ಕಿಟ್ಟಣ್ಣ ಕಿಟ್ಟಣ್ಣ ಅವರು ಸಮಾಜ ಸೇವಾ ಕಾರ್ಯಗಳ ಮೂಲಕ ತಾಲೂಕಿನ ಜನತೆಗೆ ಚಿರಪರಿಚಿತರಾಗಿದ್ದಾರೆ. ಶಾಸಕ ಕೆ.ವೈ.ನಂಜೇಗೌಡರ ಶಿಪಾರಸ್ತಿನ ಪ.ಪೃ.ನಂಡು(೧೯ಡರ ರವಕರಸ್ಸಣ ಮೇರೆಗೆನೂತನವಾಗಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಲಿಂಗಾಮರಅಧ್ಯಕ್ಷಅಧ್ಯಕ್ಷ ಎಂ.ಕೃಷ್ಣಪ್ಪ(ಕಿಟ್ಪಿ),ಹಾಗೂ ಶೆಟ್ಟಿಹಳ್ಳಿ ರಾಮಮೂರ್ತಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಮುಂದಿನದಿನಗಳಲ್ಲಿ ಗ್ರಾಪಂ, ತಾಪಂ, ಜಿಪಂ,ನಗರಸಭೆ ಸೇರಿದಂತೆ ಸಾಕಷ್ಟು ಚುನಾವಣೆಗಳುಬರಲಿದ್ದು,ಪಕ್ಷವನ್ನು

ಸಂಪಟನೆ ಮಾಡುವುದರ ಜತೆಗೆ CHANGE OF NAME

KUMAR, R/at No.2/3, 3rd Floor, Upper Pipe Line Road, Behind R.V.Apartment eshadripuram, Bangalore 560020. Have changed my name to **KAUSHALYA.** vide affidavit dated:22-08-2025. worn before Notary K.V.MANI, Bengaluru.

ಎಂ.ಕೃಷ್ಣಪ್ಪ(ಕಿಟ್ಟಿ),ಹಾಗೂ ಶೆಟ್ಟಿಹಳ್ಳಿ ರಾಮಮೂರ್ತಿ ಅವರಿಗೆ ಹೆಚ್ಚಿನ ಜವಾಬಾರಿಯನು, ನೀಡಲಾಗಿದೆ ಪಕ್ಷವನ್ನು ಸಂಘಟನೆ ಮಾಡಬೇಕು

ಈ ಸಂದರ್ಭದಲ್ಲಿ ಶಾಸಕ ಕೆ.ವೈ.ನಂಜೇಗೌಡ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗಾಮರ ಅಧ್ಯಕ್ಷ ್ಎಂ.ಕೃಷ್ಣಪ್ಪ(ಕಿಟ್ಟಿ), ಶೆಟ್ಟಿಹಳ್ಳಿ ರಾಮಮೂರ್ತಿ, ಡಿ.ಎಂ.ವಿಜಂវರ್ಕುವಶಾರ್, ಶಾಸಕರ ಆಪ್ತ ಕಾರ್ಯದರ್ಶಿ ತಿಮ್ಮರಾಯಪ್ಪ, ಮುಖಂಡರಾದ ಚಂದಶೇಖರ್ಯಾದವ್ ಓಬಲರೆಡ್ಡಿ ಇನ್ನಿತರರು ಹಾಜರಿದ್ದರು.

ಪತ್ರಿಕೆಯಲ್ಲಿ ಪ್ರಕಟವಾಗುತ ಜಾಹೀರಾತುಗಳು ವಿಶ್ವಾಸಪೂ ರ್ಣವೇ ಆದರೂ ಅವುಗಳಲೀ ಮಾಹಿತಿ, ವಸ್ತುಲೋಪ-ದೋಷ ಮುಂತಾದವುಗಳ

ಗುಣಮಟ್ಟ ಕುರಿತು ಆಸಕ್ತ ಸಾರ್ವಜನಿಕರ ಜಾಹೀರಾತುದಾರರೊಡನೆ ವ್ಯವಹರಿಸಬೇಕಾಗುತ್ತದೆ.

KAUSALYA RAKESH

ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ ಜಾಹೀರಾತು ವ್ಯವಸ್ಥಾಪಕರ

ಮೂಲಕ ಬ್ಯಾಂಕಿನ ಸದಸ್ಯರಿಗೆ ತಿಳಿಯಪಡಿಸುವುದೇನೆಂದರೆ ನಮ್ಮ ಬ್ಯಾಂಕಿನ 2024–25ನೆ ನ 40ನೇ ಸರ್ವ ಸದಸ್ಯರ ವಾರ್ಹಿಕ ಮಹಾಸಭೆಯನ್ನು ಡಿನಾಂಕಿ 24408.2025 ನಾರರಂದು "ದೇವಾರಗ ಸಂಘದ ರಜತ ಮಹೋತ್ತವ ಭವನ. ಬೆಂಗಳೂರು ಸಿ! ರ್ಣರೇಶೇಷನ್ ಅಫೀಸ್ ಹಿಂಭಾಗ, ಬೇವಾರಗ ಹಾಸ್ತೆಲ್ ರಸ್ತೆ, ಸಂಪಂಗಿರವಾನು ನೆಗೆ ಸೂರು–560027" ಇಲ್ಲಿ ಬೆಳಗ್ಗೆ 10,00 ರಂದ 1–00 ಘರಣೆಯವರೆಗೆ ಜರುಗಿಸಲಾಗುವುದ

ಸ್ಥಳ : ಬೆಂಗಳೂರು ದಿನಾಂಕ : 22.08.2025 ಸಹಿ/- (ಕೆ.ವಿ. ರಾಮಕೃಷ್ಣ) ಪ್ರಧಾನ ವ್ಯವಸ್ಥಾಪಕರು / ಸಿ.ಇ.ಓ



ಸುಪ್ರಜತ್ ಇಂಜನಿಯರಿಂಗ್ ಅಮಿಟೆಡ್

CIN: L29199KA1985PLC006934 ก็คะดาธาณาช ชนุ่าปะเลอใกป. เมื่อสมุรอสู ชู้ภูลปช ฮู่สะช, เมื่อภหมณะ560 099. เมื่อจากสะ: +91-80-43421100,

e ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ

ಕಾ ಮೂಲಕ ನಿರ್ಣಚಿಗ್ ನೀಡುವುದೇನಂದರ, ಸಾಕ್ಷಚಾ ಇಂಟಾಗಿಯಿಂದ ಬಿಡುವ ಅಂತಾರು ಸೂಕಿಯ ಮೂಳಕ ಸಾಹಾಜ್ಯ ಭ್ಯ (AGM)ಯನ್ನು ನಿರ್ಣಕ್ಷಿ 2.30 ಗಂಟೆಗೆ ಕಂಪನಗಳ ಕಾಯದೆ, 2013 (ಕಾಯದಿ) ಅಡಿ ಕಾರ್ಮೇರ್ರವ ವ್ಯವಾರಗಳ ಸೇಹಾಲಯ ಮಿರಾಂ: 1984 ಸೆಕ್ಕಮಿಯರ್ 2024ರಂದು ಮೊದಲಿಸಿದ ಸಾಹಾಜ್ಯ ಸುಕ್ಕೊಳೆ ನಂಟ್ಯೆ 90,0024 ಮತ್ತು ದಿನಾಣ 1984 ಕನ್ನಡಿಸಲು 2024ರಂದು ಇತರ ಸಂಬಂಧಿತ ಸಾಕ್ಷೋಳೆ ಸಂಖ್ಯೆ : SEB/HO/CFD/CFD/PoD-2/P/GR/2024/133 ಮತ್ತು ಸೆಕ್ಕಾಟಿ ಅಂಡ್ ಇಕ್ಕೆಂಡ್ ಜೋರ್ನ್ ಆಫ್ ರಾಡಿಯಾ ಮಾಹಿಸಿಕಾಗಿ ನಿಷ್ಕಪ್ಪಳೆ ಎಂದು ಕರೆಯಲಾಗುವುದು ಸುಕ್ಕೋಳೆ ಆಸುಕಾರಾಗುವುದು ಸುಕ್ಕೋಳೆ ಅನುಕಾರುವುದು ಸಿರ್ಣಕ್ಟೆ ಅನುಕಾರುವ ಸಿರ್ಣಕ್ಟ್ ಸಿರ್ಟಕ್ಟ್ ಸಿರ್ಣಕ್ಟ್ ಸಿರ್ಣಕ್ಟ್ ಸಿರ್ಣಕ್ಟ್ ಸಿರ್ಣಕ್ಟ್ ಸಿರ್ಟಕ್ಟ್ ಸಿರ್ಟ್ಟ್ ಸಿರ್ಟಕ್ಟ್ ಸಿರ್ಟ್ಟ್ ಸಿರ್ಟ್ಟ್ ಸಿರ್ಣಕ್ಟ್ ಸಿರ್ಣಕ್ಟ್ ಸಿರ್ಣಕ್ಟ್ ಸಿರ್ಟ್ಟ್ ಸಿರ್ಣಕ್ಟ್ ಸಿರ್ಟ್ಟ್ ಸಿರ್ಟ್

ಳುಹಿಸಲಾಗಿದೆ. ಎಜಿಎಂ ಸೂಚನೆ ಮತ್ತು 2024–25ರ ವಾರ್ಷಿಕ ವರದಿಯು ಕಂಪನಿಯ ವೆಬ್ಜ್ ಸೈಟ್ www.suprajit.com ನಲ್ಲಿ, ಸ್ವಾಕ ನಿಕ್ಷಜೀಂಜ್ ಗಳ ವೆಬ್ಸ್ಟ್ರೇಶ್ www.nseindia.com / www.bseindia.com ಮತ್ತು ಸೆಂಟ್ರಲ್ ಡಿಪಾಸಿಟರಿ ಸರ್ವೀಸಿಸ್ (ಭಾರಂ

ವಿಶ್ವಜೀಂಡಗಳ ಮೆನಸ್ಟೆಟ್ www.nseindia.com / www.bseindia.com ಮತ್ತು ನೆಂಟ್ರಲ್ ಡಿಪಾಸಿಟರಿ ಸರ್ವೀಸಿಸ್ (ಧಾರವ)
ವಿಮಟಕ್ (COSI)ವೇನ್ಕೆಟ್ www.nseindia.com ನಲ್ಲಿ ಅಧ್ಯದದೆ.
ಕಂಪನಿಯ ಕಾಯ್ರೆ 188 ರ ಅನಾರವಾಗಿ, ಕಂಪನಿಗಳ (ವಿನಾಪಣೆ ಮತ್ತು ಆಡಳಿತ) 2013ರ ನಿಯಮ 20 ರೊಂದಿಗೆ
ದಿರಿಕೊಂಡಂತೆ, 2014ರ ನಿಯಮ ಕಾಲಕಾಲಕ್ಕೆ ಜಿದ್ದುನಿಯ ಮಾಡಿದಂತೆ ಮತ್ತು SEBI 44 ನೇ ನಿಯಮ (ಚಟ್ಟುಪಾಡಗಳ ಪಟ್ಟ ಮತ್ತು
ಈ ಚಿತ್ರವೇನಿಯ ಬಿಟರಂಗಪಡಿಸುವಿತೆ) ನಿಯಮಗಳು. 2018ರ ನಿಯಮಗಳ ಅಡಿಯಲ್ಲಿ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ
ಸೂಚಿಸಿದುವಂತೆ ಎಲ್ಲಾ ರ್ಜೀರಿಯಗಳಿ ಕಂಪನಿಯು ತಮ್ಮ ಮನಗಳನ್ನು ಚಿತ್ರಯಲ್ಲಿ ಕಂಪನಿಯ ವಾರ್ಷಿಕ ಸಮಾನ್ಯ ಸಭೆಯಲ್ಲಿ ರಿನೋಟ್ ಪೂಟರಗ ಸೌಲಧ್ಯವನ್ನು ಒದಗುನ್ನಿತೆಗೆ, ರೋಟ್ -ಫೋಟರಿಗ್ ತಿನಿವರ್ಯವನ್ನಿ ಎಡೆಎಂನ ಸೂಚನೆಯಲ್ಲಿ ನೀಡಲಾಗಿದೆ.
ಮುದುವಂತೆ ಎಲ್ಲಾ ರ್ಜೀರಿಯಗಳು ಕೊಡುತಿಯ ಪ್ರತ್ಯವಣಗಳನ್ನು ಎಡೆಎಂನ ಪ್ರತ್ಯವನ್ನು ಒಡುವಂನ ಸೂಚನೆಯಲ್ಲಿ ನೀಡಲಾಗಿದೆ.
ಹೇರುದಾರರು ಕೇಳಿಗುತ್ತಗಳನ್ನು ಗೊಡುತ್ತಿದ್ದ ಮಾಡಿದುವಂತೆ, ಎಪೆಎಂನ ಸ್ಥೆನ ಚರ್ಚೆಸುಕುಮಾರುವ ವೃತ್ತವಾರಗಳ ಸಂಬಂಧಿಸಿದ
ಅನಾರ್ಮವರನೆಗೆ ಒಡುವೆಗಳು ಸಂಪ್ರದೇಶಿಯನ್ನು ನೀಡುವುದ ಮಾಡಿದುತ್ತದೆ. ನಿಯಮಿತ ("ಸಿಡಿಎಸ್ಎಸ್") ವರವನ್ನು ರಿಷೋಟ್
ಇ-ಪ್ರಣೀಟರ್ ಸೌಲಧ್ಯಗಳ ಅನುಕೂಲತೆಗಳನ್ನು ನೀಡುವುದನ್ನಾಗಿ ನೇಡುವ ಮಾಡಿದುತ್ತದೆ.
೨, ತಮ್ಮ ನಮೀರ ವಾಸಮತ್ತು ಕಂಡುನೇಷಣೆದನ್ನು ನೀಡುವುದುವುದುತ್ತದೆ.
೩), ಮತ್ತವಾದು ಹೆಚ್ಚಗಳು ದೇವೆಗೆಯನ್ನು ಪತ್ರವನ್ನು ಕೊಟ್ಟದುವುದೆ.
೨), ಮತ್ತವಾದು ಪಪ್ರಗಳು ಕುಡುವುದುತ್ತದನ್ನು ನೀಡುವುದುತ್ತದೆ.

ಆಭ Canach) ಡಿ) ರಿನೋಚ್ ಇ-ಪೋಟಂಗ್ ಸೌಲಭ್ಯವು ಮಂಗಳವಾರ, 9ನೇ ಸೆಪ್ಟೆಂಬರ್ 2025ರ ಬೇಗ್ಗೆ 9,00 ಗಂಜಿಗೆ ಆರಂಭಗೋಳ್ವಾಡೆ. ಮತ್ತ ಪುತ್ರವಾರ 12 ನೇ ಸೆಪ್ಟೆಂಬರ್ 2025 ರಂದು ಸಂಜೆ 5,00 ಗಂಟಿಗೆ ಮುತ್ತಾಯವಾಗುತ್ತದೆ. ಈ ಅವಧಿಯಲ್ಲಿ ಕಟ್-ಅಭ್ ದಿನಾಂತದಂ! ಪ್ರೌತಿಕ ಆಥವಾ ಡಿ-ಮೆಟೀರಿಯಲ್ಲಿಗೆ ರೂಪದಲ್ಲಿ ಪೇರುಗಳನ್ನು ಹೊಂದಿಯ ಸದಸ್ಯರು ತಮ್ಮ ಮತ್ತಗಳನ್ನು ಎಮ್ಮನ್ಯಾಪವಾಗಿ ಚಜರುನಿಚಿಸುವರು ದೋಪ್ -ಮುತ್ತಾನವನ್ನು ಅಅಖರ್ ಸಂತರ ಮತೆವಾಶಕ್ಕಾಗಿ ನಿಜ್ಜರಿಗಳನ್ನುದೆ. ಇತ್ತು VC/OAVM ಸೌಲಭ್ಯದ ಮೂಲಕ ಎಜಿಎಂನಲ್ಟಿ ಪಾಜರಾಗುವ ಮತ್ತು ರಿಮೇಟ್ ಇ-ಮತರಾಸದ ಮೊಲಕ ನಿರ್ಣಯಗಳಲ್ಲಿ ಮ ಚಜರುನಿಸಿನ ಮತ್ತು ಹಾಗೆ ಮಾಡುವುದರಿಂದ ನಿರ್ಬಂಧಿಸದ ಪೇರುದಾರರು, ಎಜಿಎಂ ರಿನೋಟ್ ಇ-ಮತದಾನ ವ್ಯವಸ್ಥೆಯ ಮೂಲ ಮತ್ತರುವನಿಗಳನ್ನು ಅರ್ಜಿಕಾಗಿಯವಾರೆ.

ರ್ಹರಾಗಿರುತ್ತಾರೆ. ಇನ್ನ ಸಭೆಗೆ ಮುಂಚಿತವಾಗಿ ರಿಮೋಟ್ ಇ–ಮತದಾನದ ಮೂಲಕ ಮತ ಚಲಾಯಿಸಿದ ಷೇರುದಾರರು ಎಜಿಎಂ ನಳೆ

೯) ಎಂಡೀ 5 ಸಂಬಂಧ, ಇದ್ದಿಗೆ ಮರಣಕಾಡಿಗೆ ರವಿಶೇಶ ಇ-ಮಾರಣೀನ ಮಾರಣ ಮಾ ಪರೀಕರಿನ ಪರವಾಗಿರುವ ಮಾರಣದಲ್ಲಿ ಮಾಡುವ ನಿಷ್ಣ ಭೀನವಿಎಂ ಮೂಲಕ ಹಾಜರಾಗಬಹುದು / ಭಾಗವಹಿಸುವಾದ ಏರದ ಮತ್ತೆ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. . ಭೌತಿಕ ಹಾಗೂ ಲಭೌತಿಕ ಕ್ರಮದಲ್ಲಿ ಮತ್ತು ತಮ್ಮ ಇ-ಮೇಲ್ ವಿಶಾಸಗಳನ್ನು ನೋರರಾಯಿಸದ ಷೇರುಗಳನ್ನು ಹೊಂದಿರುವ ಸದಸ್ಯರಿಗೆ ನೋಟ್ ಇ-ವೋಟೆಂಗ್ ನಡೆಸುವ ವಿಧಾನವನ್ನು ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ನಿರ್ಮಾಜ ಇ–ಜ್ಞಾಣಾರ್ಗ ನಡಸುವ ವಿಧಾನವನ್ನು ವಾರ್ಣಕ ವಲರೆಯಲ್ಲಿ ಅಳಿಸಲಾಗುವ. ಡೆಪ್), ಆರ್.ಟಿ.ಡಾಹಿಸಿಟರಿಯಲ್ಲಿ ತಮ್ಮ ಇಮೇಲ್ ಬಡಿಗಳನ್ನು ನೋಂದಾಯಿಸದ ಫೇರುದಾರರು ತಮ್ಮ ಇಮೇಲ್ ಐಡಿಗಳನ ನೋಂದಾಯಿಸಲು ಮತ್ತು ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ವರದಿಯ ಸೂಚನೆಯನ್ನು ಪಡೆಯಲು ಈ ಕೆಳಗಿನ ಸೂಚನೆಗಳನ

ದಯಮಟ್ಟ ಅಗತ್ಯ ವಿವರಗಳಾದ ಫೋಲಿಯೋ ಸಂಖ್ಯೆ ಷೇರುದಾರರ ಹೆಸರು, ಷೇರು ಪ್ರಮಾಣ ಪತ್ರದ ಸ್ವಾನ್ ಮಾಡಿದ ನೆಕಲು (ಮುಂಭಾಗ ಮತ್ತು ಹಿಂಬಾಗಿ), ಪ್ರಾನ್ (ಪ್ರಾರ್ ಕಾರ್ನ್ ನ ನಯಂ ದೈಕಿಲಿಸಿದೆ, ನೆಕಲು), ಆರಾರ್ (ಆಧಾರ್ ಕಾರ್ಡ್ ನ ನಯಂ ದೈಕಿಲಿಸಿದೆ, ನೆಕಲು), ಕಂಪನೆ (investors@suprajit.com)/RTA (ing@integrated.com) ಭೌತಿಕ ಷೇರುದಾರರಿಗೆ

ಚಾರಣೆಗಳಿದ್ದಲ್ಲಿ ಸದಸ್ಯರು ಸಾಮಾನ್ಯವಾಗಿ ಕೇಳಲ್ಲಡುವ ಪ್ರಶ್ನೆ (ಎಫೆಎಕ್ಕೂ) ಗಳನ್ನು ನೋಡಬಹುದು. ಹಾಗೂ ಕೈಪಿಡಿಯು ಸದಸ್ಯರಿಗೆ www.evotingindia.com ಡೌನ್ಲ್ಯೋಡ್ ವಿಭಾಗದಲ್ಲಿ ಲಧ್ಯವಿದೆ. ಅ oting@cdslindia.com ಗೆ ಇ–ಮೇಲ್ ಮಾಡಿ.

ಮಾರುವುಗಳು .ಎ ಕಂಪನಿ ಕಾರ್ಯದರ್ಶಿ ಮತ್ತು ಆನುಸರಣಾ ಅಧಿಕಾರಿ

ದಕ್ಷಿಣ ಭಾರತದ ಚರ್ಚ್ ಗಳು



D. ಆರ್ಚ್ ಬಿಷಪ್ ಆಗಿ ನೇಮಕಗೊಂಡಿರುವ ಎನ್ಸೆಂಟ್ ವಿನೋದ್ಕುಮಾರ್ ಅವರನ್ನು ಆಲ್ ಇಂಡಿಯಾ ಕ್ರಿಶ್ಚಿಯನ್ ಡೆಮಾಕ್ರಟಿಕ್ ಫ್ರಂಟ್ ನ ಅಧ್ಯಕ್ಷ ಡಾ. ಐಸಾಕ್ ಡಿ. ಇಸಾಯ ನೇತೃತ್ವದಲ್ಲಿ ್ ರಾಜ್ಕುಮಾರ್, ವಿಲ್ಬರ್ಟ್ ಮೆಸಾಕ್.

ಎಮರ್ಸನ್, ಜಯಸೂರಿಯನ್ ಮತ್ತು ಮಿರಿಯಾಲ್ ವೈಯಕ್ತಿಕವಾಗಿ ಭೇಟಿಯಾಗಿ ಶಾಲು, ಹಾರ, ಮೈಸೂರು ಪೇಟ ಮತ್ತು ಗುರಾಣಿಯನ್ನು

ಬಿಷಪ್ ರೆವರೆಂಡ್ ರುತ್ ರೇಖಾ

ನೀಡಿ ಅಭಿನಂದಿಸಿದರು.



ಆಚರಿಸಿಕೊಂಡ ಸ ಂದರ್ಭದಲ್ಲಿ ಅಖಿಲ ಕರ್ನಾಟಕ ಡಾ. ಸುಭಾಷ್ ಭರಣಿ ಅಭಿಮಾನಿಗಳ ಸಂಘದ ಅಧ್ಯಕ್ಷ್ಣವಿ. ಅರುಣ್ ಕುಮಾರ್ ಮತ್ತಿತರರು ಹೂಮಾಲೆ ಹಾಕಿ ಶುಭಾಶಯ ಕೋರಿದರು.

ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ

ಬೆಂಗಳೂರು.ಆ23:ಧರ್ಮಸ್ಥಳದಲ್ಲಿ ನೂರಾರುಶವಗಳನ್ನು ಹೂತಿಟ್ಟಿದ್ದೇನೆ ಎಂದು ಬುರುಡೆ ಬಿಟ್ಟಿದ್ದ ಮಾಸ್ಕ್ ಮ್ಯಾನ್ ಚಿನ್ನಪ್ಪ ಅಲಿಯಾಸ್ ಚೆನ್ನನನ್ನು ಎಸ್ಐಟಿ ಬಂಧಿಸಿದ ಬೆನ್ನಲ್ಲೇ ಸಾಮಾಜಿಕಜಾಲತಾಣದಲ್ಲಿ ವೀರೇಂದ ಹೆಗಡೆಯವರು ಈ ಮೊದಲು ಅಣ್ಣಪ್ಪ ಸ್ವಾಮಿಯ ಪವಾಡದ ಬಗ್ಗೆ ಮಾತನಾಡಿದ್ದ ವೀಡಿಯೋ ಮತ್ತೆವೈರಲ್ ಆಗಿದೆ. ಹೌದು, ಮಾಸ್ಟ್ ಮ್ಯಾನ್ ಬಂಧನವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಭಕರು ಧರ್ಮ ವಿಜಯ ಆಚರಿಸುತಿದ್ದಾರೆ. ಈ ಬೆನ್ನಲ್ಲೇ ವೀರೇಂದ್ರಹೆಗಡೆಯವರು ಅಣ್ಣಪ್ಪ ಸ್ವಾಮಿಯ ಪವಾಡದ ಬಗ್ಗೆ ಈ ಮೊದಲುಮಾತನಾಡಿದ್ದವೀಡಿಯೋ ಮತ್ತೆ ವೈರಲ್ ಆಗುತ್ತಿದೆ. ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ ಎಂಬ ಹೆಗಡೆಯವರ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

್ದ ಹೆಗಡೆಯವರು ಹೇಳಿದ್ದೇನು ಧರ್ಮಸ್ಥಳದಲ್ಲಿ ಮಂಜುನಾಥ ಅನುಗಹ ನೀಡುವ ದೇವರು ಮಂಜುನಾಥನಿಗೆ ಕೋಪಬರಲ್ಲ ಆದ್ರೆ ಅಣ್ಣಪ್ಪ ಸ್ವಾಮಿ ಕೋಪಿಷ್ಟ ಅನ್ಯಾಯಿಗಳನ್ನು ಅಧರ್ಮಗಳನ್ನು ಶಿಕ್ಷಿಸದೇ ಅಣ್ಣಪ್ಪ ಬಿಡಲ್ಲ. ಧರ್ಮದೇವತೆಗಳಬಂಟಅಣ್ಣಪ್ಪ ಸ್ವಾಮಿಯ ಪವಾಡವಿದು. ಅಣ್ಣಪ್ಪ ಸ್ವಾಮಿ ಧರ್ಮಸ್ಥಳ ದೇಗುಲದ ಕಾವಲುಗಾರಅನ್ನೋನಂಬಿಕೆಯಿದೆ ಎಂದು ಈ ಹಿಂದೆ ಹೆಗಡೆಯವರು ಹೇಳಿದ್ದರು.

ಥಾರ್ಯ ಸಂಖ್ಯೆ INC-26
[southire (ಸಂಭಾತ), ನಿಂದುವೇಕು, 2014 ರ ಸಿರುಮ 39 ರ ಪ್ರಕ್ಷಾರ]
ಕಂಪನಿಂದ ನೋರಾಯುತ ಕಡೆಸಿರುದ್ದು ಒಂದು ಸಾವ್ಯವಿದ ಮತ್ತೆಯಲ್ಲಿ ಸತ್ಯಾತ್ಮೆ ಬರಣನು ಸಾವ್ಯವಿ ಬರಣನು ಮತ್ತೆಯಲ್ಲಿ ಪ್ರತಿಟಿಬೇಕಿದ ಪಾಟೀಯಾ. ಕೇಂಪ್ರ ಸರ್ಕಾರದ ಮುನ್ನ, ವಕ್ಷಣ ಪ್ರಕೇತ ಕಂಡು ಅಮ್ಮೆ, 2013, ಕಂಪನೆಗಳ ಸಂಭಿ, 2013 ರ ಸ್ಥೇತ್ರ್ 13(4) ಮತ್ತು ಕಂಪನೆಗಳ (ಸಂಘಟನೆಯಾಗಿ), 2014 ರ ಸಂಯಾಮ (40) (ಎ) ನಿರಾಮಗಳ (ಸಂಘಟನೆಯಾಗಿ), 2014 ರ ಸಂಯಾಮ (40) (ಎ) ನಿರಾಮಗಳು ನಿರ್ಣಕ್ಕೆ ನಿರ್ಣಕ್

ಮತ್ತು Siden ಬೇಕ್ ಸೊಲ್ಲೂಡರ್ ಎಂಟುದುರಿಂತ್ ಹೈನೇಟ್ ಲಿಮಟೆರ್ಡ್ ವಿಶಂದಿದ್ದರೆ, ಅದ ರಂದಾಯತ ಹೇಟ್ ಸಂತ್ರೆ ಎ.1% ಅವುದ್ದೇ ದೊಡ್ಡಣ್ಣ ಕ್ಷಿಗಾಟಾ ಎಸ್ಟೆಟ್, ಎನ್ನೂ ಸಿಕೆಂ ಪರು, ರೇಂಗಳನ್ನು ಕರ್ನಾಟಿಕ, ರಾಜಕ್ಕೆ ಬರು, ಸಿಕೆಂತಿತ್ತಾರ್ ಆರ್ವಾಪರ್ ಮತ್ತು ನೋರಣಾಯಕ ಕಣಿಸಿರುವನ್ನು "ಕರ್ನಾಟಕ ರಾಜ್ಯ" ರಂದ "ಸುವಿತಾದರು ರಾಜ್ಯ ಯುರು ಆನುವು ಮಾಡಿಕೊಡಲು ಆಗ್ರಣ್ಣ 2, 2025 ರವರು ನಡೆದು ಸಂಪರ್ಧ ಫ್ರೆ ಆಂಗೀತರಿಸುವದ ವಿಶೇಷ ನಿರ್ಣಾಯದ ಪ್ರಕಾರ ಕಂಪನಿಯಾ ಸಂಫರ ಪಕ್ಷನಕ ಪ

ನೀಡಲಾಗಿದೆ. ಯ ನೋಂದಾಯಕ ಕಡೆಗೆಯ ಪ್ರಸ್ತಾವಿಕ ಬದಲಾವಣೆಯಿಂದ ಓಹಾಸಕ್ತಿಯ ಮೇಲೆ ಪರಿಣಾ ಯಾವುದೇ ವ್ಯಕ್ತಿಯ MCA-21 ವೈಜರ್ಟರ್ (www.mca.govin) ನಲ್ಲಿ ಪೂಡಕಿರಾ ನಮೂನೆ ಅಥವಾ ವಿವರಣೆಗೆ ಕಾರಣವನ್ನು ಸಥಿಸುವ ಮೂಲಕ ಅಥವಾ ಪ್ರಾದೇ ಕರಣೆ ಆವರ ಆಕ್ಕರಿಯ ಪೂಡವ ಮತ್ತು ವಿವರಣದ ಕರಣಗಳನ್ನು ಸೂಪಾ ಆ್ಯವವಿಕಿಸಿದ ತವಾದ ತಮ್ಮ ಆಕ್ಷೇಪಣೆಗಳನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಬಹುದು. ಪ್ರಾದೇ

ುಜ್ಞಯ. ; ಬೇಸ್ ಸೊಲ್ಯೂಷನ್ಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆರ A, 11ನೇ ಪ್ರಸ್ ದೊಡ್ಡಣ್ಣ ಇಂಡ್ಟ್ಯಯಲ್ ಎಸ್ಟೇಟ್, ಪೀಣ್ಯ 2ನೇ ಹಂತ, ರಿಂಗಳೂರು, ಕರ್ನಾಟಕ, ಭಾರತ, 560091

ಅರ್ಜಿವಾರರ ಪರವಾಗಿ ಮತ್ತು ಸೂಚನೆ ಮೇರೆಗೆ ಸಹಿ/- ಅರುಣಾಚಲಂ ಕಮಲ್ ನಿರ್ದೇಶಕ ಡಿಐಎನ್: 08480216

ಶ್ರೀ ಯಶಸ್ವಿನಿ ಸೌಹಾರ್ದ ಪತ್ತಿನ ಸಹಕಾಲಿ ಸಂಘ ನಿಯಮಿತ ನಂ. 131, 6ನೇ ಮತ್ತು 7ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು = 560011 ಫೋ. : 080-41226878, 080-26652999, 9900257517

e.mail : sysco3666@gmail.com, Website : www.syscottd.com 2024–25ನೇ ನಾಲನ ವಾರ್ಷಿಕ ಮಹಾನಭೆಯ ಸೂಚನಾಪತ್ರದ ಪ್ರಕಟಣೆ ಸದಸ್ಯರುಗಳಿಗೆ ಈ ತಿಳಿಯಪಡಿಸುವುದೇನೆಂದರೆ, ಮೇಲ್ಕಂಡ ಸಹಕಾರಿಯ 2024-25ನೇ ಸಾಲಿನ ಸರ್ವಸದಸ್ಯರ ಮಹಾಸಭೆಯನ್ನು **ದಿನಾಂಕ** 07/09/2025 ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಸರಿಯಾಗಿ ಶ್ರೀ ಕುಚಲಾಂಬಾಳ್ ಕಲ್ಯಾಣ ಮಹಲ್, 9ನೇ ಎ ಮುಖ್ಯರಸ್ತೆ 2ನೇ ಬ್ಲಾಕ್, ಜಯನಗರ, (ಮಾಧವನ್ ಪಾರ್ಕ್ ಹತ್ತಿರ) ಬೆಂಗಳೂರು–560011, ಇಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀ ಎಂ.ಸಿ.ವೇಣುಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಸಲು ಕರೆಯಲಾಗಿದೆ. ಸದಸ್ಯರುಗಳಿಗೆ ವೈಯಕ್ತಿಕವಾಗಿ ಅಂಚೆ ದಾಖಲೆ ಮೂಲಕ ಸರ್ವಸದಸ್ಥರ ಸಭೆಯ ನೋಟೀಸ್ಗಳನ್ನು ಈಗಾಗಲೇ ಕಳುಹಿಸಲಾಗಿದೆ. ಸದರಿ ಮೀಟಿಂಗ್ ನೋಟೀಸ್ ತಲುಪದೇ ದ್ದಲ್ಲಿ ಇದನ್ನೇ ಸೂಚನಾ ಪತ್ರ ಎಂದು ತಿಳಿದು ಸಭೆಗೆ

ಾಜರಾಗಲು ಕೋರಿದೆ. ಆಡಳಿತ ಮಂಡಳಿಯ ಅಪ್ಪಣೆ ಮೇರೆಗೆ, ಸಹಿ/- (ಆರ್. ಕುಸುಮ) ದಿನಾಂಕ : 23/08/2025 ಮುಖ್ಯಕಾರ್ಯನಿರ್ವಹಣಾಧಿಕಾರಿಗಳು

ಕಲ್ಯಾಣ ಇಲಾಖೆ ವಸತಿ ಕಾಲೇಜು ಕಟ್ಟಲು ನಮ್ಮ ಭೂಮಿ ವಶಕ್ಕೆ ಪಡೆಯಲು ಮುಂದಾಗಿದೆ. ಇದ– ಬಾರಿ ಇಲಾಖೆಗಳನ್ನು ಸುತ್ತಿದ್ದೇನೆ. ಅರ್ಜಿ,ಮನವಿಗಳನ್ನು ನೀಡಿದ್ದೇನೆ. ಆದರೂ ಸರಿಯಾದ ದಾಖಲೆ ಆದರೂ ಸರಿಯಾದ ದಾಖಲೆ ಮಾಡಿಕೊಳ್ಳಲು ಆಗುತ್ತಿಲ್ಲ. ಇದ– ಕೈ ಸಂಬಂಧಪಟ್ಟ ಅಧಿಕಾರಿಗಳು ಜಮೀನಿನ ದಾಖಲೆ ನಮ್ಮ ಹೆಸರಿಗೆ ಮಾಡಿಕೊಳ್ಳಲು ಸಹಕಾರ ನೀಡುವ ರಿಂದ ನಮ್ಮ ಇಡೀ ಕುಟುಂಬ ಬೀದಿ ಪಾಲಾಗಲಿದೆ ಎಂದು ರೈತ ಶೀನಾಥ್ ಹಾಗೂ ಕುಟುಂಬದ

ನಮ್ಮ ಜಮೀನು ನಮಗೆ ಜಬ್ಬಜಡಿ: ರೈತನ ಆಳಲು

ಸಾಗಿಸುತ್ತಿದ್ದು, ಈಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ಕಾಲೇಜು ಕಟ್ಟಲು ನಮ್ಮ ಭೂಮಿ ವಶಕ್ಕೆ ಪಡೆಯಲು ಮುಂದಾಗಿದೆ ಎಂದರು ನಮ್ಮ ಕುಟುಂಬ ನಿರ್ವಹಣೆಗಾಗಿ ನಮ್ಮ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ನಡೆಸುತ್ತಿದ್ದೇವೆ. ನಮಗೆ ಇನ್ಸಾವುದೇ ಪರ್ಯಾಯ

ಜೀವನೋಪಾಯವಿಲ್ಲ.ನಾವುರೈತರು ಭೂಮಿಯನ್ನೇ ನಂಬಿಕೊಂಡಿದ್ದೇವೆ. ನನ್ನ ತಂದೆಯ ಬಳಿ ಹಣ ವಿಲ್ಲದೆ ದರಖಾಸಿನಲ್ಲಿ ನಮಹೆಸರಿಗೆ ದಾಖಲೆ ಮಾಡಿಕೊಳ್ಳಲಾಗಲಿಲ್ಲ. ಈಗ ಸೂಕ್ತ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿದೆ ಎಂದು ಹೇಳಿದರು. ಕುಟುಂಬ ನಿರ್ವಹಣೆ ಜವಾಬಾರಿ ನಾನು ತೆಗೆದುಕೊಂಡ ಮೇಲೆ 50 ಲಕ್ಷ ರೂ. ಹೆಚ್ಚು ಖರ್ಚು ಮಾಡಿ ಜಮೀನಿನಲ್ಲಿ ಬೋರ್ ವೆಲ್, ಟಾನ್ ಫಾರ್ಮರ್ ಹಾಗೂ ಕೃಷಿ ಚಟುವಟಕೆಗಳನ್ನು ಮಾಡಿಕೊಂಡು ಬಂದಿದ್ದೇನೆ. ಆದ್ದರಿಂದ 50 ಲಕ್ಷ ರೂ ಸಾಲತೀರಿಸುವಜನಾಭಾರಿಯ ನನ್ನ ಹೆಗಲಮೇಲಿದೆ ಎಂದು ಅಳಲು ತೋಡಿಕೊಂಡರು.

ನಮ್ಮ ಹೆಸರಿಗೆ ಸೂಕ್ತ ದಾಖಲೆ

ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಲಿಮಿಟೆಡ್

ನಂ.22 & 23 , ಸೌಂದರ್ಯ ಸೌಧ, ಹೆಸರಘಟ್ಟ ಮುಖ್ಯರಸ್ತೆ , ವನೂರು ಬಡಾವಣೆ , ನಾಗಸಂದ, ಅಂಚೆ, ಬೆಂಗಳೂರು – 560073

2024-25ನೇ ಸಾಲಿನ ವಾರ್ಷಿಕ ಮಹಾಸಭೆ ನೋಟೀಸು

ಸಮ್ಮ ಸಹಕಾರಿಯ 2024-25ನೇ ಸಾಲಿನ ಹತ್ತನೇ ವಾರ್ಷಿಕ ಸರ್ವ ಸದಸ್ಯ ರ ಸಭೆಯನ್ನು ದಿನಾಂಕ: 14.09.2025ನೇ ಭಾನುವಾರದಂದು ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ಸೌಂದರ್ಯ ಶಾಲೆಯ ಆವರಣ್ಯ ಹಾವನೂರು ಬಡಾವಣೆ, ನಾಗಸಂದ, ಅಂಚೆ, ಬೆಂಗಳೂರು -560 073 ಇಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸದಸ್ಯ ಬಾಂಧವರು ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿಪರ ನಿರ್ಣಯಗಳನ್ನು ಕೈಗೊಳ್ಳಲು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.

ದಿನಾಂಕ: 22-08-2025

ಮುಖ್ಯ ಕಾರ್ಯನಿರ್ವಹಣಾಧಿಕಾಡಿ

ಹುತ್ತು ಎಳ್.ಎಫ್.ಸಿ ಹಾಗೂ 15ನೇ ಪರಣಹು ಅನುವಾದಲ್ಲಿ ಕಾರ್ಮಾರ್ಶನ್ನು ನಿರ್ದೇಶ್ ಕ್ರಾಮ್ ಕ್ಷಾಮ್ ಕ್ಷಾಮ್ ಕ್ಷಾಮ್ ಕ್ಷಾಮ್ ಕ್ಷಾಮ್ ಕ್ಷಾಮ್ ಕ್ಷಾಮ್ ಎಸ್.ಪ್ರಕ್ಷಾಮ್ ಕ್ಷಾಮ್ ಕ್ಷಿಮ್ ಕ್ಷಾಮ್ ಕ್ಷಾಮ್ ಕ್ಷಿಮ್ ಕ್ಷಿಮ್ಮಿಮ್ ಕ್ಷಿಮ್ ಕ್ಷಿಮ್ಮಿಮ್ ಕ್ಷಿಮ್ ಕ್ಷಿಮ್ಮಿಮ್ ಕ್ಷಿಮ್ ಕ್ಷಿಮ

	- 60	•	
	ಕ್ರ ಸಂ.	ಇಂಡೆಂಟ್ ಸಂಖ್ಯೆ	ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)
ı	1	DMA/2025-26/OW/WORK_INDENT45877/CALL-2	1.10
ı	2	DMA/2025-26/OW/WORK_INDENT45886/CALL-2	3.75
ı	3	DMA/2025-26/OW/WORK_INDENT45888/CALL-2	3.20

ಮರ್ಗ; ಪ.ಚಾಶಿ ಬೆಂಡರ್ ಸಲ್ಲಿಸುವ ವಿವರಗಳು: (1) ಆಕ್ಷೇಪಣೆ / ಮಾಹಿತಿಯನ್ನು ಸಲ್ಲಿಸುಬ ದಿನಾಂಕಿ 29.08.2025ರ ಸಂಚೆ 5.00 ಗಂಟೆಯದರೆಗೆ. (2) ಕಾರ್ಮಗಾರಿಗೆ ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.08.2025ರ ಸಂಚೆ 4.00 ಗಂಟೆಯವರೆಗೆ. (3) ಬೆಂಡರ್ ನ ತಾಂತ್ರಿಕ ಬಿಡ್ನು

ಕ್ರ ಸಂ.	ಇಂಡೆಂಟ್ ಸಂಖ್ಯೆ	ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)				
1	DMA/2025-26/OW/WORK_INDENT47189	29.90				
2	DMA/2025-26/RD/WORK_INDENT47190	28.20				
3	DMA/2025-26/OW/WORK_INDENT43757	28.80				
4	DMA/2025-26/RD/WORK_INDENT48124	28.20				
5	DMA/2025-26/RD/WORK_INDENT43760/CALL-3	15.60				
6	DMA/2025-26/OW/WORK_INDENT43758/CALL-3	8.80				
7	DMA/2025-26/RD/WORK_INDENT40960/CALL-2	17.60				

ಟೆಂಡರ್ ಸಲ್ಲಿಸುವ ವಿವರಗಳು: (1) ಆಕ್ಷೇಪಣೆ / ಮಾಹಿತಿಯನ್ನು ಸಲ್ಲಿಸಲು ದಿನಾಂಕ. 06.09.2025ರ ಸಂಚೆ 5.00 ಗಂಟೆಯಿವರೆಗೆ. (2) ಕಾಮಗಾಂಗೆ ಅರ್ಜಿ ಸಲ್ಲಿಸಲು ದಿನಂಯ ದಿನಂದಂ 08.09.2025ರ ಸಂಚೆ 4.00 ಗಂಟೆಯವರೆಗೆ. (3) ಟೆಂಡರನ ತಾಂತ್ರಿಕ ದಿಡ್ಡಾನ್ನು ತೆರೆಯುವ ದಿನಾಂಕ: 09.09.2025ರ ಸಂಚೆ 5.15 ಗಂಟೆ ನಂತರ. ದಡ್ಡ್ನಾ ತೆರೆಯುವ ದಿನಾಂಕ: 10.09.2025ರ ಸಂಚೆ 5.15 ಗಂಟೆ ನಂತರ.

ಹೆಜ್ಜಿನ ವಿವರಗಳಿಗೆ ಕಛೇರಿಯ ತಾಂತ್ರಿಕ ಶಾಖೆಯನ್ನು ಸಂಪರ್ಕಿಸಿ ತಿಳಿದುಕೊಳ್ಳುವುದ ಮತ್ತು ಯಾವುದೇ ತಿದ್ದುಪಡಿ / ಬದಲಾವಣೆಯದ್ದಲ್ಲಿ ಕೆ.ಪಿ.ಪಿ ಸೋರ್ಟಲ್ ವಿಳಾ https://kppp.karnataka.gov.inಮೂಲಕ ಮಾತ್ರ ತಿಳಿಸಲಾಗುವುದು. ಸಹಿ/- ಮುಖ್ಯಾಧಿಕಾರಿಗಳು, ಸಹಿ/- ಆಡಳಿತಾಧಿಕಾರಿಗಳು ಮರಸಭೆ, ಹುಣಸಮಾರನಹಳ್ಳಿ ಹುರಸಭೆ, ಹುಣಸಮಾರನಹ

